

eÁFÄa ÁgÄUÄR è ¥ÄXÄ Ä  
°ÁUÄE vÄvÄð aQvÉ



¥ÄZÄÄ, Á¥ÄZPÄÄ B  
qÄ|| J. i.JA. 2ä KÄÄ±Ä  
« gÄuÄ oZÄð±PÄÄ

-ÄRPÄÄ B  
qÄ|| ; ÄiÄÄAPÄ  
qÄ|| Dgi. ©. zÄÄ-É  
°ÁUÄE  
qÄ|| r. © ° Á¥ÄÄÄgÄ



ದಿಶೆಷ ಪ್ರಕಟನೆ :  
« gÄuÄ oZÄð±EÄ®AiÄ  
PIEAOI PÄ¥ÄÄ EziDÄAiÄ, ¥ÄÄ °ÁUÄE « ÄÄEÄUÄJ PÉ « eÄEÜMÄ  
« ±kzÄÄ®AiÄ, ©ÄzÄÄ - 585 401



£Ä-Ä PÄVÄCAZÄ  
PÄWÜÄÄÄ ±Äé, Ä EÄVÄ OJ ZÄ  
°EÄZÄ aÄÄPÉ

PÍEASÄ aÄÄj vÄ



PÍEAC©EÄP è QÄÄ



PÍEAC©EÄ C SÄðZÄ  
gÄÄUÄ  
( ÁVgÄÄ PÍEASÄ)



°ÄÄ«EÄP è wÄÄlegPÄ , ÄÄÄ



# bÁA iÀÁ avùùvà

- ÄRPÄÄ FÄR



£Á→Ä PÌrvík AZÀ »AUÁ° fÀ ZÌP ÄÓ „Ä° CgÄ«PE



±À, ï aQvÁ iÄ fÀvbgÀ

ಎಂದು ಹೀಗೆ ಅನುಭವ ಮಾಡಿದ್ದರೆ ಈ ಸಂಪನ್ಮೂಲ ವಿಷಯದಲ್ಲಿ ಕಾವಲಿ ಅಂತಹ ವಿಷಯಗಳನ್ನು ನಿರ್ದಿಷ್ಟ ರೀತಿಯಲ್ಲಿ ಪ್ರಾಣಿಗಳ ಮೇಲೆ ಅಧಿಕಾರ ಮಾಡಿಕೊಂಡಿರುತ್ತಾರೆ. ಈ ವಿಷಯದಲ್ಲಿ ಕಾವಲಿ ಅಂತಹ ವಿಷಯಗಳನ್ನು ನಿರ್ದಿಷ್ಟ ರೀತಿಯಲ್ಲಿ ಪ್ರಾಣಿಗಳ ಮೇಲೆ ಅಧಿಕಾರ ಮಾಡಿಕೊಂಡಿರುತ್ತಾರೆ.

qÁ|| : AíñÁAPÀ

## **£Á—Ä PÍRVÍZAUÁAİÄ, PÍEA©£ÁVÍEAZJÚMÄ °ÁUJE gÌPÙ Áæ ÁvÌqÚI ÄÖKPÉ**

### **£Á—Ä PÍRVÍZAUÁAİÄ B**

©ÄC £Á—ÄUMÄ ¥Át ÜMÜE PÍRAİAAİÄ, PÍD, Áa İAEÄ  
виштъ вагид. на илгъл кдитднд рѣбнс рѣаег брбмд,  
gPÙ Áæ PíAUÍS°ÄZÄ, ZPÄD °j ZÄ AİAA, RAqI°KEgMÄ®S°ÄZÄ  
CxPÁ PíJÄVÍUMÄ °KEgI SgI°ÄZÄ. PíPä Çä ÅÅ ¥Át ÜMÄ, VÍZÄ  
C, ÄxAUÍS°ÄZÄ. £Á—Ä PíRVÍAZÄ GAMÁZÄ UAAİAPÉ gEvigÄ  
AİAAä MÄU PíQÜTÄ, Ä AgzÄ. £Á—Ä PíRVÍPÉ MÍVÍUZÄ ¥Át ÜMÜE  
vPÍt ¥ÅÅ aÉzÄ AzÄ aQvÉ aÄr, Ä ÄPÄ aÄvÄgÄ©, i gKEAUÍZÄ  
«gÄZÄ® PíAİÄEÄB 0,3,7,14,28, °ÁUJE 90EÄ C EÜMÄP e® PíAİÄEÄB  
ZÄZÄ vMÄZEPÍer, Ä ÄPÄ. £Á—Ä PíZÄUÁAİAPÉ oKE° UÉ oAQ, Ä AgzÄ.

### **PÍEA©£ÁVÍEAZJÚMÄ B**

PÍEAŞÄ GUñ £AVÉ oFÖä İCAUÁA±ÜMÄEÄB °KEAÇgMÜZÉ  
PÍEA©EP ePíqÄSgIä Å¥PÄÄR vÍEAZJÚMÄZjé PÍEAŞÄ aÄj vA  
PÍEA©EÀCSÄDZÄ gKEAUÄ °ÁUJE PÍEA©EP eQÄä ÅVÄSÄ İZÄ.

### **PÍEAŞÄ aÄj vA:**

PÍEAŞÄ aÄj vPÉ ¥PÄÄR PÁgIÜUMÄZjé gIÅAİÄ C¥WAVÍUMÄ,  
zIENMÄ EäqÄä E PÁZÄI aÄvÄU EPíMÄZÄ, ÜMÄK e PÍEAŞÄ  
1Q©ÄVÄä ÄZÄ. PÍEAŞÄ aÄj zÄ£AVÍgWÄ ÄgPÙ Áæ PíAUÍS°ÄZÄ  
CxPÁ QÄä PÁtÄ PÍEVÄS°ÄZÄ aÄvÄ PÍE®Pä Çä ÅÅ °ÄVÄUÍMÄ  
©ÄVÄS°ÄZÄ. F J—Äe vÄYÜMÄEÄB vIqÜI PÄ, PÄ®ZP e  
¥ÅÅ aÉzÄ AzÄ aQvÉ aÄqÄ ÄPÄ.

PÍEA©EÀCSÄDZÄ gKEAUÄ PÍEA©EÀCSÄDZÄ gKEAUÜP Ä PÍEA©EÀ  
блдчнагдлл динннкъ хгдннд фнжнчълъл 710 шагбмд,

## **¥KEPÄ aQvÄIÄ ¥KE®D 1ZMÉ**

мннштърннтълъ жаннвагуగллнълъ шоада тнту  
¥j 1ÜWÜMÄ PíAqÄSgIäVÍP E vÄVÄD¥j 1ÜWÜMÄEÄB j AİHÄV  
®D» 1ZP eGAMÄUÄ ÅÅ ¥Ät °ÅÅ AİÄEÄB vIqÄIÄS°ÄZÄ. VÄVÄD  
¥j 1ÜWÜMÄ AİAAä ÅÅ PíAAIÄZÄ Äzjé, A·Ä, ÄÅzj AZÄ ¥KE®D  
1ZMÄIÄ S°Ä CÄLPP ÁVgÄVÍZÉ

### **UPÄEIZÄ qÄ ÄPÁZÄCA±ÜMÄ B**

1. gEvigÄ vPÄä °MÄAİÄ CxPÁ, ÄkÄÅYIÄ °MÄAİÄ ¥KE®D EzigÄ  
(кништъ юбнр) днорвади соншнйнн ннн мноандирбнк.
2. PíPä Çä ÅÅ ¥j 1ÜWÜMÄ UÄ©AgP ÄZÄUÄ aÄÄAC EÀ aQvÜÄV  
eÄEÄä AgMÄUÜEÄB °ÄgE PíqE ÁV, Ää ÅZMÜKgÄäzj AzÄ  
H gP e® °ÄgÄä ÅÅ oEÜMÄ aÄÄ» wAİÄEÄB ¥bÍCgÄ ÄPÄ.
3. eÄEÄä AgMÄUÜEÄB PÄ®PÄ®PÉ j AİHÄV ® 1PÉ aÄvÄU  
жонтухннн винн зищднйнн ннн шодисбнк.
4. D°AgP EÄB CärgEÄ SzÄÄ—Ä, Ä AgzÄ aÄvÄU ®aÄt  
«Ä±ÜMÄEÄB CwAİÄZÄ ¥PÄÄt ZP eMÄÄ Ä PíEqÄ ÄgZÄ.
5. eÄEÄä AgMÄUÜEÄB ¥WÇEÄP Äç UPÄä ÅÅ Ä ÄPÄ aÄvÄU  
SzÄÄ aÄÜMÄEÄZjé PíqÄSÄZP ePíEqF Ä ¥KE®D EzigÄEÄB  
, Ä¥DÖ, Ä ÄPÄ.
6. QÄI EÄ±PÄ UÜE§igÄ E° ¥Ä±Ät, gÄ, ÄAİÄäPÄ ¥bÍÄXÜMÄ  
aÄvÄU oÄ PägPÄ aÄÜMÄEÄB eÄÜgÄEPMÉÄZÄ Shä, Ä ÄPÄ.

ಮೊಟ್ಟೆ ತುಂಬುವಷ್ಟು ಒಳ್ಳಿಯ ಹಸಿರು ಮೇವು ಹಾಗೂ ಒಣ ಮೇವನ್ನು  
 PÆqA ÁPÄ. Ç E PÈ 3-4 Áj, ZPÀ ÁZÀ xÁqEÅB PÄr, Á ÁPÄ.

7. Piggó ÁQZÀ 8-10 UAMÁIÀ MÝAÑÉ a ÁA, Á ©Á½ÍC ZÝGÉ  
¥AÄAÉZÀ AZÀ G¥IZÁqÀ a ÁAr, Á ÄPÄ.

»AqāÀeÁfāÁgĀUÀ¥Á®fÉB



ಸಾಮಾನ್ಯವಾಗಿ ಕಂಡುಬರುವ ವಿಷಭಾದೆಯ ಪ್ರಥಮ  
°ÁUṂ vĀvĀŚ aQvÉ

ଜ୍ଞାନିଜିନ ଦିନଗଳିଲ୍ଲ ହେବ୍ରିଆ କ୍ଷେତ୍ରର କରଣାଦିନ ଏଷପଦାଧରଙ୍ଗଳ  
 ଓ ଇନ୍ଦ୍ରାମାନାମା ଯିଃ ବ୍ରାହ୍ମିଂଶୁର ଅନ୍ତର ମତ୍ତୁ ନିରିନଲ୍ଲ ବେରିତୁ  
 ଜାନୁଵାରୁଗଳ ହାଗୁ ମନୁଷ୍ୟର ଆହାର ମତ୍ତୁ ନିରିନଲ୍ଲ ବେରିତୁ  
 ଏଷଭାଦ୍ୟମ୍ନୁ ଉଲଟୁମାଦୁତିହେ. କ୍ଷେତ୍ରିଯିଲ୍ଲ ଅତିଯାଦ କେଣାଶକ,  
 ଉତ୍ସେନ୍ଦ୍ରା ଅନ୍ତରୁ ଗାଁ ଆହିଥାପି ଯିତ୍ତାଖିମୁକ୍ତିରେ ନୀଳାହାତ୍ମକ ଆଜିପାଇ  
 ଜାନୁଵାରୁଗଳିଲ୍ଲ ଏଷଭାଦ୍ୟ କଂଟକ ହେଚ୍ଛତିଦେ. ସାମାନ୍ୟବାଗି  
 ଜାନୁଵାରୁଗଳ ଏଷଯୁକ୍ତ ଗିରଗଳମ୍ନୁ ତିନ୍ମୁପୁରୁଦ୍ଧିଲ୍ଲ. ଆଦରେ ଜ୍ଞାନିଜିନ  
 ହେଚ୍ଛତିରୁବ ବରଗାଲ ହାଗୁ ମେଲିନ ଅଭାବଦିନ ଏଷଯୁକ୍ତ  
 ସସ୍ତନଗଳମ୍ନୁ ତିନ୍ମୁପୁରୁ କଂଦୁବରୁତିଦେ. ଏଷଭାଦ୍ୟ ଜାନୁଵାରୁଗଳିଲ୍ଲ  
 ଗାମାନ୍ତରାମା ଯିଃ ପୁରାତାତା ଯିଃ ଆହାତା ପାହାପି ଆଵେ  
 ଶିଳ୍ପିଶିଳ୍ପେ କ୍ଷେତ୍ରା ଆଵେ ଯିପାଜ ଆହାନ୍ତରେ ଏଆହା ଆଗାମା  
 ଆହିତ ରୋତାହା ଆଜାନ୍ତରାମା ଓ ଇନ୍ଦ୍ରା ଯିଃ ବ୍ରାହ୍ମିଂଶୁର ଏହାଗିପାଇ ଓ ଇନ୍ଦ୍ରା  
 ଏଷଗଭୁଲଟି. ଆଦରେ ଜାନୁଵାରୁଗଳିଲ୍ଲ ଏଷଭାଦ୍ୟ ସାମାନ୍ୟବାଗି  
 କେଣାଶକଗଭୁଲ, ଗୋବ୍ରରଗଭୁଲ, ରାସାଯନିକ ପଦାଧରଙ୍ଗଭୁଲ ମତ୍ତୁ ଏଷଯୁକ୍ତ  
 ବିଷାକ୍ତିଗଭୁଲଟି.

## ವಿಷಭಾದ್ಯ ತಗಲುವ ಸನ್ನಿಹಿತಗಳು :

aÀÁ, àÃ® (, ñ) °égÀPÁPÀcz̄é

ಆಾ ನೀರ್ ಆವ ಅಾ ಲಾ ರಿ ಪಿಗ್ ಓ ಆಂತಾ 10-12 ಉಂಟಾಂ ಇ ರೀಗಿ ಪಾವಿಲೆ ಫ ಕಾ ನೀರ್ ಇ ಅಾ ರಿ ರೀಗಿ ಪಾರ್ಕ್ ಜಿಗೆ ಅಾ ಲಜೆಲ (ಸತ್ತೆ) ನಿಂತು ಹೋಗುವುದೆಂದು ಶರೆಯಬಹುದು. ಪ್ರತಿವರ್ಷ 10-20 ಎಂಬ ಆಗಾಮಿ ಇ ಫ ವಿಗ್ ಡಾ ವೀಎಂಜಿ ಪಾರ್ಟಿ ಪ್ರೈವೆಂಟೆ ಫ ವೀಎಂಜಿನ್ ಇ ಇಗೆ ಇಗೆ ಪಾಗಿತ್ ಉಂಟಾ ಇ

- gPÍ ðR è CE Á B A U Ñ E' , a Ñ V Ñ Ù , E' Á x A i Ñ A R x e Á A ± Ð Ð P Ñ E g M È
  - o + P Ñ E - Ñ A Z Ñ Z Ñ E Ñ Z Ñ P Ñ A Z Ñ Ñ (D O m Ñ E' f i) P Ñ E g M È - Ñ A Z Ñ a Ñ V Ñ Ù U Ñ Ð P Ñ E Á ± Ð Ð , Ñ g Ñ ½ , Ñ V Ñ k P E - Ñ A Z Ñ
  - U Ñ Ð Ý Á v Ñ P E P Ñ A g Ñ t a Ñ A Z Ñ , Á A P Á x Ñ P Ñ g Ñ E Ñ U Ñ Ù Ñ (S Ä g Ñ P E E' f i, P A A Y Á - Ñ E Á - Á P Ñ g i) v Ñ E A Z g Ñ A I Ñ A V z g Ñ t a Ñ , A a A ® o A v Ñ o Ñ E Ñ U Ñ a Ñ , A A P k g Ñ g Ñ V Ñ E

**aMÁ, bA® ©AVALC ZBÉGÉVÍGA KFÄ aMÁqA· ÁPÄ? B**



**PÄTUMÄ B**



GYZAGAB

1. EFRÍZÀ AÍÁÉ ©ZÄÝ EÁEÀA ÁGÄUMÀ VÄRÁIÆÄB AÍÁ®PÅWÙ  
PÅER, AÍÁPÅ.
  2. PÅEQÀ AÝLÀA EÅLGEÄB, AÝDØ, AÍÁPÅ.

## ಕೀಟನಾಶಕಗಳ ವಿಷಮತೆ :

QĀI FÁ+PŪMÀ DP̄M PÀ , Ña EECXP Á ZÑO Ñz a ÑA-É , Ñj zÁUÀ  
విషమతేయ కండుబరుత్తదే.

®P&T UMAA B

- ದೇಹದ ಉಷ್ಟತೆಯಲ್ಲಿ ವ್ಯಾತ್ಯಾಸ ಕಂಡುಬರುತ್ತದೆ.
  - GgAAI <sup>a</sup>AVU<sup>o</sup> IZAiAZA SrVC AAI <sup>AA</sup>VP AVgAVE
  - EMM AAI EqUU<sup>AA</sup> «PE MzAqAA «PE <sup>a</sup>AVU<sup>o</sup> PAE PIA iAAa AZA PAqASgAVE
  - °Em GSAA«PE °A-AIAA ° e SAgUU, eEE®Ae SgAAA AZA, wAZA aAAa °EgSgAAA AZA PAqASgAVE
  - °AC, JZgUV AAA AZA aAA AVU EvgA ®PAT UUA PAqASgAVP E

**a È o È gÀ o ÁQz È gÈv È KÈ Ä a È qÀ È pÀ B**

- ZÉÁN PÁ-Ä¹ Dj ¹zÀ Äj AZÀ ° ÆgÀ SAZÀ UÀ ØPÍEÄ+Å  
· ÁUPÆÄB EÀIÄA ÁV VÍE½AÍÄ · ÄPÀ (¥ÆmÁ¹ A IÄA  
¥gPÀÄAUÄMÌ ° ÁOZÀW½ UÀ TÁC S tÙÀ Äj AZÀ VÍE½ZjÉ  
Cw GvPÀ).
  - ° ÆgÙÉPÁTÄgÄA · ÁUPÆÄB AÍEÄA VÍEPÀJwÙrZjÉ UÀd®A  
(GZÙ PÀ ÁV ° ÆgÙSAZÄ ° ÄÄ CxPÀ JÀ ÄUÉ FÉÄA Ä  
PÌÄA IÄAUÄVZÉ)
  - ±Ä · ÁZÀ SmØÄAZÀ ° ÆgÙSAZÀ · ÁUPÆÄB a ÄÄaÑ ° ÄgÆÄB  
a ÄÄQ, ÄwÙÄ ÄPÀ (Mt UÙÄVÉ FÉÄArPÍE½Ä ÄPÀ).
  - ° ÄÄUMÀ a ÄÄAUÄRÄUMÄ »AUÄ®ÄU½VAVÀ1 Cr E½eÄgÀ  
EgÄaÀ eÄUÙPÙeJgÙqÄ PÙqÉ ° ÙÙCAZÀPÀ ØÄPÀ (4-5 Cr  
GzÄ a ÄvÙ3-4 Cr CUP®).

## ವಿಷಭಾಧೆಯನ್ನು ಉಂಟು ಮಾಡುವ ಗಿಡಮರಗಳು



ಉಮೃತೀ ಗಿಡ



ರಕ್ತ ಗಿಡ



ಕಣಗಿಲ ಗಿಡ



ಗುಲಗಂಜಿ



ಕಾಂಗ್ರೇಸ್ ಮಲ್ಲು



ಬೈಡಲ್ ಗಿಡ



PhÖ/ AllnÖVqA

eÁEä ÁgÄUäEÄB ¥ÄLäA ËzgÄo ÄgÄA Äo EÄP ePigézÄPÄEaqÄ  
o ÄEÄUä AUA ¥ÄP ÄEÄ¥ÄzÄgÄ ÄqÄS o ÄzÄ.

- Áa Á Pláñ PřEAqá ¥Áat Ái ÄEÄB , ÁC PřZá , VážP e Eqá ÁPÁ.
  - Áa Á PláñZá UägÄwUÁV ¥Áat Ái Ä ZÁo PřEÄB ¥J ÁQe Á ÁPÁ.
  - Áa Á PláñZá eÁUžP e UägÄw AZá , Pá (2 , Á «ÄÄ) a ÁA - E  
ಕರುಬೆರಳು ಮಾತ್ರ ಹೋಗುವಷ್ಟು ಜಾಗಬಿಟ್ಟು ಗಟ್ಟಿಯಾಗಿ ಕಟ್ಟಬೇಕು.
  - Áa Á PláñZá eÁUžP e PMj -ÄAZá PMj 1 gPřEÄB J ½ ÄZÄ  
vÚA iÄ ÁPÁ. FÄAvgá ÁSÄE ಫಾ ಅಜ ಅAZá vÄE½ A iÄ ÁPÁ.
  - ÁAA¢ FÄa QvÉ ¥ÄÄ a Èzlgá o ñgá Přer , Á ÁPÁ.

## U P A F I Z R e q A · A P A Z A C A + U M A B


1. Plaža o Áa ēäb ¥æla ēzj ué včej , à Ápä.
  2. ° Áa à Pìrví píenázá ¥áct ñmäb Elqzár , à Áglzä.
  3. ° Áa à Plaža eÁup ēäb Cw ©1 CxPÁ Cw vltéé x Áj x Azä včej Áia Áglzä.
  4. ° Áa à Plaža eÁup ēäb včej Áia ® Á ¥éem Á¹ A i ÁA ¥ép ñ ÁAU ñm i Äb S ¼ , à Áglzä.



○ÀÄ«EË èwÄ aË ÁV ,ÄI ÖÁAíÄ

ಭಾರತದಲ್ಲಿ ಕಂಡುಬರುವ ವಿಷಕಾರಿ ಹಾವುಗಳು ಪ್ರಮುಖವಾಗಿ  
 Jḡlqā Pāi āASPE, Aḡv̄p̄ ē fāUḡP̄ Ā ā v̄ūP̄ ĀP̄ Ā ā J̄ - Ā; Āq̄  
 Pāi āASPE, Āj z̄ḡ ā Aq̄P̄o Ā ā ā v̄ūP̄P̄ Ā ā ĀM̄ ā īȲ Āq̄  
 Pāi āASPE, Āj ḡv̄p̄ ē F̄ Jḡlqā SUAIA ō ā ĀM̄ ā īAḡ īAḡ  
 j̄ īw̄AIA īJ̄ ūĀ ĀM̄EĀB̄ GAI ā Ār̄ īĀt̄ ō Ās̄ĀīEĀB̄ Ā  
 ā Āq̄v̄p̄ ē

	J̄ - Ā; Āq̄	īȲ īAḡ
ವಿಷದಿಂದಾಗುವ ¥J̄ ūĀ Ā	J̄ - Ā; Āq̄ Pāi āASPE, Āj zā ಹಾವುಗಳಲ್ಲಿರುವ ವಿಷದ ಅಂಶವು ನರದ ವಿಷ ವಿಷಕಾರತೆಯ EĀB̄ Ā Āq̄v̄l̄z̄	īȲ īAḡ Pāi āASPE Āj zā ō Ā ĀM̄ P̄ ḡl̄z̄ ವಿಷದ ಅಂಶವು ರP̄l̄z̄ ವಿಷಕಾರತೆಯನ್ನುಂಟಾಗುತ್ತದೆ.
ō Ā Ā P̄z̄ Ūḡv̄	āP̄z̄AVḡv̄l̄z̄	z̄eql̄z̄AVz̄, ō Ā Cx̄P̄ Ā P̄z̄ Ā S̄t̄Caz̄ P̄erḡv̄l̄z̄
P̄Aq̄ Ā Sḡl̄z̄ ḡl̄z̄ŪP̄t̄ ŪM̄	1. CwAiiĀV ēl̄k̄Ā Āj̄ Ā Āz̄, P̄t̄EĀB̄ z̄eql̄z̄AV ā Ār̄ Cn̄ Ēl̄q̄l̄z̄. 2. CwAiiĀz̄ Gz̄P̄P̄ M̄iĀV Ēl̄ » r̄Aī Āz̄. 3. ĒĀ ō Ū ēl̄ḡP̄ ĀQ̄ Ā - Ā - Āz̄ w̄Ā B̄w̄Āī ō Ḡ 1ḡĀ Āz̄.	1. F̄ ¥Āt̄ ĀM̄ P̄ ēō Ā Ā P̄z̄l̄ ēŪl̄z̄ P̄ ē H̄ v̄l̄ P̄t̄l̄ P̄ĒAq̄, ō Ā S̄t̄l̄ AV ā ĀM̄ Dq̄v̄l̄z̄ 2. CwAiiĀz̄ Z̄l̄M̄l̄, Ā «P̄ P̄Aq̄l̄Sḡl̄z̄ 3. w̄Ā B̄ĒĀ īĒB̄ » 1P̄ĒV̄t̄ ĀŪl̄z̄ ō Ā Ā P̄z̄l̄N̄ō Ēl̄q̄V̄ ō ĀM̄ P̄ Ē



Ā - ĀĀī ō Ā Ā P̄z̄Ūḡv̄  
ō Ā Ā P̄v̄l̄z̄ Āz̄ GAmAz̄H̄ v̄l̄



### ŪĒI ō ĀP̄p̄ Ā S̄t̄Ā ĀP̄z̄Ā 1Ā Ē

#### ŪP̄Āl̄z̄ R̄ ēl̄ ĀP̄z̄ĀC̄Ā ± ĀM̄ Ā B̄

- ō ĀM̄Ḡ C̄z̄l̄ z̄ĒM̄EĀB̄ ā ĀŪp̄ Ā ōq̄ Āḡz̄. F̄ z̄ĒM̄EĀB̄  
ನಡೆದಾಡಿಸಬೇಕು. ನಡೆದಾಡುವಲ್ಲಿ ಕಷ್ಟವಾದರೆ ಕನಿಷ್ಠ ಪಕ್ಕ ನೆಲಕ್ಕೆ  
P̄Āl̄z̄ Jḡlqā P̄l̄z̄ ēl̄ḡl̄z̄ v̄Ā ōz̄ Ā ĀM̄EĀB̄ Ēq̄ ĀP̄.
- ō Āḡ ō Ā Ā ēl̄k̄Ā ā Ā ĀM̄ P̄ ē (ā ĀM̄ŪĀ® Cx̄P̄ Ā  
Z̄l̄ŪĀ®) ēĀĒĀ Āḡl̄z̄ŪM̄EĀB̄ ā Ā - Ā, P̄ Ā ō Āḡ ōq̄ Ā Ā M̄EĀB̄  
ā ĀĒĀī ō P̄ Ā ¥Ā M̄Āt̄z̄ M̄t̄ ō Ā ĒB̄ w̄B̄ 1 ā ĀĀī ō  
ōq̄ ĀP̄.

---

